

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |

ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ಶೀರಾತೂರ್ಪುಲ್ ತಿರುವೇಂಗಡಮುಡೈಯಾರ್ ಅರುಳಿಚ್ಚೆಯ್

|| ದುವಯಚ್ಚುರುಕ್ಕು ||

*This document\* has been prepared by*

**Sunder Kidambi**

*with the blessings of*

ಶ್ರೀ ರಂಗರಾಮಾನುಜ ಮಹಾದೇಶಿಕರ್

His Holiness *śrīmad āṇḍavan* of *śrīraṅgam*

---

\*This was typeset using skt, L<sup>A</sup>T<sub>E</sub>X, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

ಶ್ರೀಮತೇ ನಿಗಮಾಂತ ಮಹಾದೇಶಿಕಾಯ ನಮಃ

## || ದುವಯಚ್ಚುರುಕ್ಕು ||

ಶೀರೊನ್ನು ತೂಪ್ಪುಲ್ ತಿರುವೇಂಗಡಂ ಉಡೈಯಾರ್  
ಪಾರೊನ್ನು ಚೊನ್ನ ಪಱಿವೊಳಿಯುಳ್ - ಓರೊನ್ನು  
ತಾನೇ ಅಮೈಯಾದೋ ತಾರಣಿಯಿಲ್ ವಾಱ್‌ವಾಕ್ಕುರ್  
ವಾನೇಱಿ ಪ್ಪೋಮಳವುಂ ವಾಱ್‌ವು

‡ಇರ್ ಅಮುದಿಲ್ ಪಿಱಂದಾಳ್ \* ಇದಂಗೇಟ್ಟು ಉರೈತ್ತ ಪಿರಾರ್ \*  
ಪೋ ಅರುಳಾಲ್ ಮಱೈ ಮೌಲಿಯಿಲ್ ಪೂಂಡ \* ಇರಂಡಿಶೈತ್ತು \*  
ತರ್ ಉರೈ ಮಿಕ್ಕ ತನಂ ಇದೇನ \* ತ್ತಂದ ವೇದಗತ್ತಿಲ್ \*  
ತುನ್ನು ಪೊರುಳ್ಳಳ್ ಪತ್ತುಂ \* ತೊಲೈಯಾ ನಿದಿ ಆಗಿನ್ನವೇ (೧)

ಅರು ಉರು ಆನವೈ ತನ್ನೈ ಅಡೈಂದಿಡ \* ತ್ತಾರ್ ಅಡೈಂದು \*  
ವೆರುವುರೈ ಕೇಟ್ಟವೈ ಕೇಟ್ಟಿತ್ತು \* ಅಗಱ್ಱುಂ ವಿನೈ ವಿಲಕ್ಕಿ \*  
ಇರು ತಲೈ ಅನ್ನುದನಾಲ್ \* ಎಮೈ ಇನ್ನಡಿ ಶೇರ್ತ್ತರುಳುಂ \*  
ತಿರುವುಡನೇ ತಿಗಱ್‌ವಾರ್ \* ಶೆಱ್‌ಂದಾರ್ ಎಂಗಳ್ ಶಿಂದೈಯುಳ್ಳೇ (೨)

ಓರ್ ಉಯಿರಾಯ್ ನಿನ್ನ \* ಒಣ್ ಶುಡರ್ ಇನ್ನ ಉರುತ್ತನಿಲುಂ \*  
ಪೇರ್ ಉರುವತ್ತಿಲುಂ \* ಪಿರ್ ಅದಿಲ್ ತೋಱ್ಱುಂ ಉರುಕ್ಕಳಿಲುಂ \*  
ಓರ್ ಉರುವಾನ ಉಲಗಿಲುಂ \* ಏಱ್ಱುಂ ಉರುಕ್ಕಳಿನಾಲ್ \*  
ಶೇರುದಲ್ ಮನ್ನು ಶೆಯ್ಯಾಳ್ ಅನ್ನರ್ \* ನಂ ಮನಂ ಶೇರಂದನರೇ (೩)

ಕಾರಣಮಾಯ್ ಇಱೈಯಾಯ್ \* ಕ್ಕದಿಯಾಯ್ ಅಮರುಂ ಪದಿಯಾಯ್ \*  
ಆರಣಂ ಓದುಂ ಅನೈತ್ತುಱಿವಾಯ್ \* ಅಗಲಾ ಉಯಿರಾಯ್ \*

**Attention:** Please note that the letters ಱಿ and ಱಿ denote  $\mu$  and  $\eta$  respectively, in Tamil. Also note that ಱ್ಱು sounds almost like ಱ್ಱು , ಱ್ಱು like ಱ್ಱು , and so on. The consonant-cluster ಱ್ಱು is pronounced somewhere between ಱ್ಱು and ಱ್ಱು. It is, however, colloquially acceptable to pronounce the clusters ಱ್ಱು and ಱ್ಱು as ತ್ತ and ನ್ನ, respectively.

ಚ್ಚೀರ್ ಅಣಿಯುಂ ಶುಡರಾಯ್ \* ಚ್ಚೆಱ್ಱೆಂದೆಂಗು ತಿಗಱ್ಱೆಂದು ನಿನ್ಱ \*  
ನಾರಣನಾರ್ ನಮಕ್ಕಾಯ್ ನಲ್ಲಿ \* ನಾಂ ತೊಱ ನಿನ್ಱನರೇ (೪)

ವಾರ್ ಅಮರ್ ಮ್ ಉರುವಾಯ್ \* ವಗೈಯಾಲ್ ಅದಿಲ್ ನಾಲ್ ಉರುವಾಯ್ \*  
ಮೀನಮದಾಮೈ ಕೇಱಲ್ \* ಮುದಲಾಂ ವಿಬವಂಗಳುಮಾಯ್ \*  
ಊರ್ ಅಮರ್ ಉಳ್ಳುರುವಾಯ್ \* ಒಳಿಯಾದ ಅರುಚ್ಚೈಯುವಾಂ \*  
ತೇರ್ ಅಮರ್ ಶೆಂಗಱಲಾರ್ \* ಶೇರ್ತ್ತನರ್ ಕಱಲ್ ಎಂ ಮನತ್ತೇ (೫)

ವೇಱ್ಱಾರ್ ಅಣಂಗು ತೊಱುಂ \* ವಿನೈ ತೀರ್ತ್ತಮೈ ಆಂಡಿಡುವಾರ್ \*  
ಆಱುಂ ಅದರ್ ಪಯನುಂ \* ತಂದಳಿಕ್ಕುಂ ಅರುಳುಡೈಯಾರ್ \*  
ಮಾಱಿಲದಾಯ್ ಇಲಗುಂ \* ಮದು ಮೆಲ್ಲಡಿ ಪ್ಪೋದಿರಂಡಾಲ್ \*  
ನಾಱು ತುಱಾಯ್ ಮುಡಿಯಾರ್ \* ನಮಕ್ಕು ಚ್ಚರಣ್ ಆಯಿನನೇ (೬)

ಪೆಱುವದು ನಾಂ ಪೆರಿಯೋರ್ \* ಪೆಱುಂ ಪೇಱ್ಱಿನ ನಿನ್ಱ ಎಮೈ \*  
ವೆಱುಮೈ ಉಣರ್ತ್ತಿ \* ವಿಲಕ್ಕಾದ ನನ್ನಿಲೈ ಆದರಿಪ್ಪಿತ್ತು \*  
ಉಱು ಮದಿಯಾಲ್ ತನೈ \* ಒಣ್ ಶರಣ್ ಎನ್ನ ಉಣರ್ವು ತಂದ \*  
ಮುಱುವುಡೈ ಮಾರ್ಬನುಕ್ಕೇ \* ಮ್ ಅಡೈಕ್ಕಲಂ ಆಯಿನಮೇ (೭)

ಅರು ಮಱೈ ಯಾದುಂ ತುಱವೋಂ ಎನ \* ಅಱಿಂದಾರ್ ಕವರುಂ \*  
ಕರುಮಮುಂ ಇಾನಮುಂ ಕಾದಲುಂ ಕಂಡು \* ಮುಯಲಗಿಲೋಂ \*  
ವರುವದುಂ ಇನ್ನಿಲೈಯಾಯ್ \* ಮಯಲ್ ಉಱು ಎಮಕ್ಕುಳದೋ \*  
ತಿರುಮಗಳಾರ್ ಪಿರಿಯಾ \* ತ್ತಿರುಮಾಲ್ ಅನ್ನಿ ನಱ್ಚರಣೇ (೮)

ಶುರುಂಗಾ ಅಗಿಲಂ ಎಲ್ಲಾಂ \* ತುಳಂಗಾ ಅಮುದ ಕ್ಕಡಲಾಯ್ \*  
ನೆರುಂಗಾದಣೈಂದುಡನೇ ನಿನ್ಱ \* ನಂ ತಿರುನಾರಣನಾರ್ \*  
ಇರಂಗಾದ ಕಾಲಂಗಳ್ ಎಲ್ಲಾಂ ಇಱಿಂದ \* ಪರ್ಯ ಪೆಱ ಓರ್ \*  
ಪೆರುಂಗಾದಲ್ ಉಱು \* ಇನಿಮೇಲ್ ಪಿರಿಯಾಮೈ ಉಗಂದನಮೇ (೯)

ಕಡಿ ಶೂಡು ಮೂನ್ನುಂ \* ಕಱಲ್ ಪಣಿಂದಾಕ್ಕು ಕ್ಕಡಿಂದಿಡವೇ \*  
ಮುಡಿ ಶೂಡಿ ನಿನ್ಱ \* ಮುಗಿಲ್ ವಣ್ಣನಾರ್ ಮುನ್ ಉಲಗಳಂದ \*  
ಅಡಿ ಶೂಡು ನಾಂ ಅವರ್ ಆದರತ್ತಾಲ್ \* ಉಡುತ್ತು ಕ್ಕಳೈಯುಂ  
ಪಡಿ ಶೂಡಿ \* ಅನ್ನುಡನೇ \* ಪಣಿ ಶೆಯ್ಯ ಪ್ಪಣಿಂದನಮೇ (೧೦)

‡ತನದನ್ನಿವೈ ಎನ \* ತ್ತಾನ್ ಅನೈನ ಮಱೈ ಶೋನ್ನ ಎಲಾಂ \*  
 ಎನದೆನ್ನುಂ ಯಾನ್ ಎನ್ನುಂ \* ಎಣ್ಣುದಲಾಲ್ ವರುಂ ಈನಂ ಎಲಾಂ \*  
 ಮನದೊನ್ನಿ ಇನ್ನು \* ನಮ ಎನ್ನದೇ ಕೊಂಡು ಮಾಱುದಲಾಲ್ \*  
 ತನದನ್ನಿ ಒನ್ನುಂ ಇಲ್ಲಾ \* ತ್ತನಿ ತ್ತಾದೈ ಶದಿತ್ತನನೇ (೧೧)

‡ಶೇರ್ಕ್ಕುಂ ತಿರುಮಗಳ್ \* ಶೇರ್ತ್ತಿಯಿನ್ ಮನ್ನದಲ್ ಶೀರ್ ಪೈರಿಯೋಱ್ಕು \*  
 ಎಱ್ಕುಂ ಕುಣಂಗಳ್ \* ಇಲಕ್ಕಾಂ ವಡಿವಿಲ್ ಇಣೈ ಅಡಿಗಳ್ \*  
 ಪಾಕ್ಕುಂ ಶರಣ್ ಅದಿಲ್ ಪಱ್ಪುದಲ್ \* ನಂ ನಿಲೈ ನಾಂ ಪೆಱುಂ ಪೇಱು \*  
 ಎಱ್ಕಿನ್ನ ಎಲೈಗಳ್ ಎಲ್ಲಾಂ \* ಕಳೈಯಱವೆಣ್ಣೆನಮೇ (೧೨)

|| ಶೀರಾತೂರ್ಪ್ಪುಲ್ ತಿರುವೇಂಗಡಮುಡೈಯಾನ್ ತಿರುವಡಿಗಳೇ ಶರಣಂ ||